



ಡಿಸೆಟ್ಟೀನ್ ಗುಮ್ಮೆ ಬೈಗುಳ ಬೇಡಮ್ಮೆ!

ಮಕ್ಕಳಿಗೆ ಸ್ವಯಂ ತಿಸ್ತು ಅಗತ್ಯ. ಆದರೆ, ಅತಿಯಾದ
ಶಿಸ್ತಿನಿಂದ ಮಕ್ಕಳ ಮನಸ್ಸು ಮುದುಡುತ್ತದೆ.

■ ಸ್ವಯಂಪ್ರಭಾ

**‘ಎಡೆಯಾ, ಬೇಗ ಒಳು, ಇನ್ನು ಹಲ್ಲಿಜ್ಜಿ
ಅಗಿಲ್ಲಾ?’**

‘ಅಯ್ಯೋ... ಸ್ವಾನ ಆಗಿ ಎಪ್ಪು ಹೊತ್ತಾಯಿತು
ಇನ್ನು ರೆಡಿಯಾಗಿಲ್ಲ. ಹೀಗಾದರೆ ನಿನು ಹೇಗೆ
ಜೀವನ ಮಾಡಿ?’

‘ಇದೊಂದು ವೇಜು ಓದು ಅಂತ ಕೊಟ್ಟಿ ಎಪ್ಪು
ಹೊತ್ತಾಯಿತು, ಓದಿಯೇ ಇಲ್ಲ, ಹೀಗೆ ಓದಿದೇ
ಇದ್ದೆ ನಿನು ಪಾಸಾಗುವುದೇ ಕಷ್ಟ’.

‘ಬಾಯಿಮುಚ್ಚಿ ಕೂತ್ತೆಂಬು;

ಮೇಲಿನ ರೀತಿಯ ಮಾತುಗಳನ್ನು ಮಕ್ಕಳ
ಮುಂದೆ, ದಿನವೊಂದರಲ್ಲಿ ಎಪ್ಪು ಬಾರಿ
ಉಚ್ಚರಿಸುತ್ತೇವೆ ಎಂದು ಒಂದು ಬಾರಿ ನಿಂತು
ಯೋಚಿಸುವಪ್ಪು ಪುರುಷೊತ್ತು ಎಂದಾದರೂ
ಮಾಡಿಕೊಂಡಿದ್ದೇವಾ?

ಮೌನ್ ಪ್ರಚಾರೀ ಶ್ರೀನಿಧಿ ಹೇಳಿದ ಮಾತುಗಳನ್ನು
ಕೇಳಿ, ಈ ಯೋಜನೆ ಮನದಲ್ಲಿ ಹಾಡುಹೋಯಿತು.
ಅಮೃನ ಬೈಗಳ ಕೇಳಿ ಕೇಳಿ ರೋಜಿಹೋದ ಅವಳು
ನೋಂದ ಮೇಲೆ ಕ್ಕೆ ಇಡ್ಡಿಗೂಡು, ಅಮೃನನ್ನೇ
ಪ್ರತ್ಯಾಸಿಸಿದಳು: ‘ಅಮೃ, ಯಾವಾಗಲೂ ನಾನು
ಪಾಸಾಗುವುದಿಲ್ಲ ಅಂತ ಹೇಳಿತ್ತಾನೇ ಇತ್ತೀರುತ್ತಾನ್ನು.
ಯಾಕಮ್ಮಾ ನಿಗೆ ನಾನಂದ್ರೆ ಇವ್ವೆವಿಲ್ಲಾ?’

ಶ್ರೀನಿಧಿಯ ಅಮೃನ ವಾದ ಬೇರೆಯದ್ದೇ
‘ನಿನ್ನನ್ನು ನಾನು ಜಾಸ್ತಿ ಶ್ರೀತಿ ಮಾಡುವುದರಿಂದಲೇ
ಇಷ್ಟೆಂದು ಕಾಳಜಿ ಮಾಡಿ, ನಿನು ಬೈಯ
ಅಂತಗಳೊಂದಿಗೆ ಪಾಸಾಗೆಬೇಕು ಎಂದು
ಬೈಯುತ್ತಿದ್ದೇನೆ’ ಎನ್ನುವ ಸಮಜಾಯಿಷಿ
ಆಕೆಯಿದು. ಆಕೆಯ ಸಮಜಾಯಿಷಿ
ಪ್ರಾಮಾಣಿಕವಾದುದು. ಆದರೆ, ಎಪ್ಪೋ
ಬಾರಿ ಮಾತುಗಳು, ಅಕ್ಕರಲೆ: ಅರ್ಥವನ್ನೆಷ್ಟೇ
ಸಂವಹನ ಮಾಡುವುದಿಲ್ಲ. ಅದರೊಂದಿಗೆ,
ನಿಮ್ಮ ವರ್ತನೆಗಳೂ ಒಟ್ಟಾಗಿ ಒಂದು ಸಂವಹನ
ರೂಪಗೊಳ್ಳುತ್ತದೆ. ನಾವು ಹೇಳುವ ವಾಕ್ಯಗಳ
ಪದಶಃ: ಅರ್ಥಕ್ಕಿಂತಲೂ ಒಟ್ಟಾರೆಯಾಗಿ
ವ್ಯಕ್ತವಾಗುವ ಇಂಗಿತಾರ್ಥವೇ ಬಹಳ
ಮುಖ್ಯವಾದುದು. ಅದರಲ್ಲಿಯೂ ಮಕ್ಕಳು ಇಂತಹ
ಇಂಗಿತಾರ್ಥವನನ್ನು ನಿಮ್ಮ ವರ್ತನೆಯನ್ನು ಹೆಚ್ಚಿ
ಸೂಕ್ಷ್ಮವಾಗಿ ಗಮನಿಸುತ್ತಾರೆ.

ಮಕ್ಕಳ ಬಗ್ಗೆ ನಾವು ಯಾವ ಪ್ರಮಾಣದಲ್ಲಿ
ಟೆಕೆಗಳನ್ನು ಮಾಡಿದ್ದೇವೆ ಹಾಗೂ ಎಪ್ಪು ಬಾರಿ
ಹೋಗಳಿದ್ದೇವೆ ಎಂಬ ಸ್ವಯಂ ಮೌಲ್ಯಮಾಪನವನ್ನು
ಎಲ್ಲ ಪಾಲಕರು ಆಗಾಗ ಮಾಡಿಕೊಳ್ಳುವುದು
ಉತ್ತಮ.

ಕಚೇರಿಯಲ್ಲಿ ಬಾಸ್ ಪ್ರತೀ ಕೆಲಸವನ್ನೂ
ಟೆಕೆಸುತ್ತು ಲೇ ಇದ್ದರೆ, ನಿಮ್ಮ ಪ್ರತಿಕ್ಕಿಯೆ
ಹೇಗಿರುತ್ತದೆ? ‘ತಃ ಬಾಸ್ ಯಾವಾಗ
ನೋಡಿದ್ದು ಪನ್ನೋ ಒಂದು ಮಿಸ್ಟ್‌ಕ್ ಕಂಡು
ಹಿಡಿತಾರಪ್ಪೆ ಬರೀ ವಟವಟ ಸುಖ್‌’ ಎಂದು
ಬೈದುಹೊಳ್ಳುತ್ತೇಯೇ ಹೊರತು, ನಿಮ್ಮ
ತಪ್ಪಿಗಳನ್ನು ಅವಲೋಕಿಸಿ ಸಿರಿಪಡಿಸಿಕೊಳ್ಳುವ
ಗೋಚರ್ ಹೋಗುವುದಿಲ್ಲ. ಬಾಸ್ ಬೈಯ
ಉದ್ದೇಶದಿಂದ ಕೊಡುವ ಮಾಗಾದರ್ಶನವನ್ನೂ
ಪಾಲಿಸಬೇಕು ಎಂದು ನಿಮಗನಿಸುವುದಿಲ್ಲ.
ಹಾಗೆಯೇ ಎಪ್ಪೋ ಸಂಭರ್ಜಗಲ್ಲಿ ನಿಮ್ಮ
ಸ್ವಭಾವದೊಡನೆ ಮಕ್ಕಳ ವರ್ತನೆಯನ್ನು ಹೋಲಿಸಿ
ನೋಡಿದಾಗ, ಮಕ್ಕಳಿಗೆ ನಾವು ಎಷ್ಟು ರಿಯಾಯಿತಿ
ಕೊಡುವುದು ಸಾಧ್ಯವಾಗುತ್ತದೆ.

ಮನೆಯಲ್ಲಿ ಕಾರ್ಯಸಾಧುವಾದ ಶಿಸ್ತನ್ನು
ಅಳವಡಿಸಿಕೊಳ್ಳುವುದು ಮತ್ತು ಅದನ್ನು
ಪಾಲಿಸುವರೆ ಮಕ್ಕಳನ್ನು ನಿನವ್ಯಾಲಿಸುವುದು
ಮುಖ್ಯ, ‘ಹೋವಕ್‌ ಮಾಡಬೇ ಇದ್ದರೆ,
ಆಪವಾಡುವುದಕ್ಕೆ ಅರ್ಥಗಂಟೆ ಅವಕಾಶ ಕಡಿಮೆ
ಮಾಡುವೀನೆ’ ಎನ್ನುವಾಗ ಮಕ್ಕಳು ಹೋವಕ್‌ನತ್ತ
ಗಮನ ಕೊಡುತ್ತಾರೆ. ಒಂದುವೇಳೆ ಅದು
ಸಾಧ್ಯವಾಗಬೇ ಇದ್ದರೆ, ಅಂದ ಸಮಯ ಅರ್ಥ
ಗಂಟೆ ಕಡಿತ ಎಂಬ ನಿಯಮವನ್ನು ಮುರಿಯುವುದು
ಸಂರಿಯಲ್ಲ. ಹೀಗೆ ಶ್ರೀನ ಪಾರ ಮಾಡುವ
ವೇಳೆ, ಬೈಗುಳದ ಅವಶ್ಯಕತೆಯು ಇರುವುದಿಲ್ಲ.
ಆದರೆ ನಿಯಮವನ್ನು ಪಾಲಿಸುವಲ್ಲಿ ಪ್ರಾರ್ಥಕರೇ
ಸೋಲಬಾರದು. ಆ ಮಾಡಿಗಿನ ಬಧತೆಯಿದ್ದಲ್ಲಿ
ಮಾತ್ರ ಮಕ್ಕಳೂ ‘ನಿಯಮಗಳನ್ನು ಪಾಲಿಸಬೇಕು’
ಎಂಬ ಜವಾಬ್ದಾರಿಯನ್ನು ಕಲಿಯುತ್ತಾರೆ.

ಬೈಗುಳಗಳು ನಿಮ್ಮ ಹಾತಾಯಿ ಪ್ರತಿಕ್ವಾ
ಹೌದು. ಯಾವುದೂ ಕೆಲಸದ ಒತ್ತಡವನ್ನು
ಸೋಲಿನ ಪರಿಣಾಮವಾಗಿ ಮನದಲ್ಲಿ ಮೂಡಿದ



ಬೇಸರವನ್ನು ವ್ಯಕ್ತಪಡಿಸುವ ದಾರಿಗಾಗಿ
ಮನಸ್ಸು ತೆಗೆಸುತ್ತಿರುತ್ತದೆ. ಆಗ ಸುಲಭವಾಗಿ
ಕಾಣಿಸಬಹುದಾಗಿ ನಿಮ್ಮದೇ ಮಕ್ಕಳು. ಮಕ್ಕಳಿಗೆ
ಬೈದ ಒಳಕೆ, ಒಂದು ಕ್ಕೆ ಮೌವಾಗಾಗಿ, ‘ಇದೇ
ಜಾಗದಲ್ಲಿ ನನ್ನ ಸ್ನೇಹಿತನ ಮಗನಿದಿದ್ದರೆ, ನಾನು
ಹೀಗೆ ಅರಚಾಡುತ್ತಿದ್ದೇನೆ?’ ಎಂದು ಪ್ರತ್ಯಾಸಿಕೊಳ್ಳಿ.
ಎಪ್ಪೇ ಒತ್ತಡದವ್ದರೂ, ನಾವು ಇತರರೂಂದಿಗೆ
ಸೌಜನ್ಯದಿಂದಲೇ ವರ್ತನೆಸುತ್ತಿರುತ್ತೇವೆ. ನಿಮ್ಮದೇ
ಮಗುವಾದರೆ ಸದರದಿಂದ ವರ್ತಿಸಿ ಯಾವುದೂ
ಬೇಸರದ ಪರಿಣಾಮವನ್ನು ಅವರ ಮೇಲೆ ಸುರಿದು
ಬಿಡುತ್ತೇವೆ.

ಮಕ್ಕಳು ಹದಿಹರೆಯ ದಾಟವವರೆಗೆ
ಅಸಹಾಯಿಕರು ಹಾಗೂ ಅವರು ನಿಮ್ಮನ್ನು
ಪ್ರಾರ್ಥಿಸಿಕಾಗಿ ಅವಲಂಬಿಸಿದ್ದಾರೆ ಎಂಬುದು
ನಿಮ್ಮ ಒಳಮನಸ್ಸಿಗೆ ಗೊತ್ತಿರುತ್ತದೆ. ಅಲ್ಲಿ
ಮೋಳಕೆಯಾಡೆಯುವ ನಿರ್ಧಾರಗಳೇ ಮುಂದಕ್ಕೆ
ಮರವಾಗಿ ಬೇಳೆದು ಪ್ರತಿಕ್ಕಿಯೆಯ ರೂಪ
ಪಡೆದಿರುತ್ತದೆ. ಇಂತಹ ಅಭಾಸಗಳನ್ನು ತಡೆಯುವ
ಸಲುವಾಗಿಯೇ ಬಹುಶ: ‘ಮಕ್ಕಳೀಂದರೆ ದೇವರಿಗೆ
ಸಮಾನ’ ಎಂಬ ಹೇಳಿಕೆಯನ್ನು ಹಿರಿಯರು
ನಂಬಿಟ್ಟಿರುವುದು.

ಪ್ರತಿಕ್ಕಿಯಿಸಿ: feedback@sudha.co.in